



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಮಂಗಳವಾರ, ೨೨, ಅಕ್ಟೋಬರ್, ೨೦೨೪(ಆಶ್ವಯುಜ, ೩೦, ಶಕವರ್ಷ, ೧೯೪೬) BENGALURU, TUESDAY, 22, OCTOBER, 2024(AASHWAYUJA, 30, SHAKAVARSHA, 1946)	ನಂ. ೪೮೫ No.485
----------------------	--	-------------------

PERSONNEL AND ADMINISTRATIVE REFORMS SECRETARIAT NOTIFICATION

No.DPAR 01 CHUVEBHA (ADDL.CEO-1)2024, Bengaluru, Dated:22.10.2024

The following Order No.76/KT-LA/05/2023/CEMS-II, dated, 26th September, 2024 of the Election Commission of India is republished hereunder for general information:

ELECTION COMMISSION OF INDIA **Nirvachan Sadan, Ashoka Road, New Delhi-110001**

No: 76/KT-LA/05/2023/CEMS-II

26th September, 2024
Dated: _____
04 Ashwin, 1946(Saka)

ORDER

WHEREAS, the General Election to Legislative Assembly of Karnataka, 2023 for **151-K.R.PURA** Assembly Constituency was held in pursuance of the Election Commission of India Notification No.464/KT-LA/2023, dated 13th April, 2023; and

WHEREAS, as per Section 78 of the Representation of the People Act, 1951, every contesting candidate at an election shall, within 30 days from the date of election of the returned candidate, lodge with the District Election Officer an account of his/her election expenses which shall be a true copy of the account kept by him/her or his/her election agent under Section 77 of the said act; and

WHEREAS, the result of the election for **151-K.R.PURA** Assembly Constituency of Karnataka, 2023 was declared by the Returning Officer on 13th May, 2023 and hence the last date for lodging the account of Election Expenses was 12th June, 2023; and

(೧)

WHEREAS, as per the reports Dated:13.06.2023 and Dated:22.08.2023 of the **DEO, Bengaluru North** under sub-rule(1) of Rule 89 of the Conduct of Election Rules, 1961 received through the CEO, Karnataka vide his letter no. DPAR/26/Chuvebha (Addl CEO-1) 2023, dated 28.06.2023 and Dated:23.08.2023 stating that **Sri C.Venkatachalapathi**, a contesting candidate from **151-K.R.PURA** Assembly Constituency in General Election to Legislative Assembly of Karnataka, 2023 has failed to lodge the account of his election expenses, as required under law; and

WHEREAS, on basis of the said report of the District Election Officer, DEO, **Bengaluru North** a Show-Cause notice No.76/KT-LA/05/2023/CEMS-II, dated 05th September, 2023 was issued under sub rule (5) of Rule 89 of the Conduct of Elections Rules, 1961 by the Election Commission of India to **Sri C.Venkatachalapathi**, for not lodging of the account of Election Expenses; and

WHEREAS, through the above said Show Cause Notice and under sub rule(6) of Rule 89 of the Conduct of Elections Rules, 1961, **Sri C.Venkatachalapathi** was directed to submit representation in writing to the Commission explaining the reasons for not lodging the account and also to lodge the account of his election expenses with the District Election Officer, DEO, **Bengaluru North** District within 20 days from the date of receipt of the notice; and

WHEREAS, the DEO, **Bengaluru North** in his report no.ELN(c)/PR/ /2023-24; dated 17.11.2023 has reported that the said Show Cause Notice was served to **Nagamani.R(Wife)** on **20.09.2023**; and

WHEREAS, the District Election Officer, DEO, **Bengaluru North** in his Supplementary Report no.ELN(c)/PR/ /2023-24; dated 17.11.2023 on account of candidate received through CEO, Karnataka letter No. DPAR/26/CHUVEBHA(Addl.CEO-1) 2023; dated 18.11.2024 has reported that **Sri C.Venkatachalapathi** has not submitted any representation or statement of account of election expenses. Further, after receipt of the said notice, **Sri C.Venkatachalapathi** has neither furnished any reason nor explanation to the Election Commission of India for failure to lodge the account of his election expenses as prescribed under law; and

WHEREAS, Section 10A of the Representation of the People Act, 1951 provides that:-

“If the Election Commission is satisfied that a person-
(a) has failed to lodge an account of election expenses within the time and in the manner
required by or under this Act, and
(b) has no good reason or justification for the failure,
the Election Commission shall, by order published in the official Gazette, declare him to be disqualified and any such person shall be disqualified for a period of three years from the date of the order.”;

WHEREAS, on basis of the facts and available records, the Commission is satisfied that **Sri C.Venkatachalapathi** has failed to lodge the account of his election expenses and has no good reason or justification for the failure to do so; and

NOW, THEREFORE, in pursuance of Section 10A of the Representation of the People Act, 1951, the Election Commission of India hereby declares **Sri C.Venkatachalapathi**, resident of **No.228, 3rd Main Road, Ombr Layout, Bengaluru North, Kalyanagar, Bengaluru 560043** and a contesting candidate from **151-K.R.Pura** Assembly Constituency of G.E. to LA of Karnataka, 2023, to be disqualified for being chosen as and for being a member of either House of the Parliament or the Legislative Assembly or the Legislative Council of a State or Union Territory for a period of three years from the date of this order.

Sd/-
(SUJEET KUMAR MISHRA)
SECRETARY

To.

Sri C.Venkatachalapathi,
No.228, 3rd Main Road,
Ombr Layout, Bengaluru North,
Kalyanagar, Bengaluru 560 043.

(Madhu A.C)
Under Secretary to Government,
DPAR(Elections), Karnataka

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ**

ಸಂ: ಸಿಆಸುಇ 01 ಚುವೆಭ(ಅಮುಚುಅ-1) 2024, ಬೆಂಗಳೂರು, ದಿನಾಂಕ: 22.10.2024

ಭಾರತ ಚುನಾವಣಾ ಆಯೋಗದ ಈ ಕೆಳಕಂಡ ಆದೇಶ ಸಂ: 76/ಕೆಟಿ-ಎಲ್‌ಎ/05/2023/ಸಿಇಎಂಎಸ್‌-II, ದಿನಾಂಕ:26.09.2024
ಅನ್ನು ಸಾಮಾನ್ಯ ಮಾಹಿತಿಗಾಗಿ ಪುನರ್ ಪ್ರಕಟಿಸಿದೆ.

**ಭಾರತ ಚುನಾವಣಾ ಆಯೋಗ
ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001**

ಸಂಖ್ಯೆ: 76/ಕೆಟಿ-ಎಲ್‌ಎ/05/2023/ಸಿಇಎಂಎಸ್‌-II

ದಿನಾಂಕ: 26ನೇ ಸೆಪ್ಟೆಂಬರ್, 2024

ಅಶ್ವಿನಿ ಮಾಸದ 04ನೇ ದಿನ, 1946(ಶಕ)

ಆದೇಶ

ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ:464/ಕೆಟಿ-ಎಲ್‌ಎ/2023, ದಿನಾಂಕ:13ನೇ ಏಪ್ರಿಲ್, 2023ರ ಅನುಸಾರವಾಗಿ 2023ರ ಕರ್ನಾಟಕ ವಿಧಾನಸಭೆಯ **151-ಕೆ.ಆರ್.ಪುರ** ವಿಧಾನಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 78ನೇ ಪ್ರಕರಣದ ಅನುಸಾರ, ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯು, ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಯನ್ನು ಘೋಷಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸದರಿ ಅಧಿನಿಯಮದ 77ನೇ ಪ್ರಕರಣದ ಅಡಿಯಲ್ಲಿ, ಆತನು/ಆಕೆಯು ಅಥವಾ ಆತನ/ಆಕೆಯ ಚುನಾವಣಾ ಏಜೆಂಟರು ಇಟ್ಟುಕೊಂಡಿರುವ ಲೆಕ್ಕಪತ್ರಗಳ ನೈಜ ಪ್ರತಿ ಆಗಿರತಕ್ಕ ತನ್ನ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸಬೇಕಾಗಿರುವುದರಿಂದ; ಮತ್ತು

ರಿಟರ್ನಿಂಗ್ ಅಧಿಕಾರಿಯವರು ದಿನಾಂಕ: **13ನೇ ಮೇ 2023 ರಂದು** ಕರ್ನಾಟಕದ 2023ರ **151-ಕೆ.ಆರ್.ಪುರ** ವಿಧಾನಸಭಾ ಮತಕ್ಷೇತ್ರಕ್ಕೆ ಚುನಾವಣಾ ಫಲಿತಾಂಶವನ್ನು ಘೋಷಿಸಿರುವುದರಿಂದ ಮತ್ತು ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ಕಡೆಯ ದಿನಾಂಕ: **12ನೇ ಜೂನ್ 2023** ಆಗಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ ಇವರು ತಮ್ಮ ಪತ್ರ ಸಂಖ್ಯೆ: ಡಿಪಿಎಆರ್ 26 ಚುವೆಭ(ಅಪರ ಸಿಇಒ-1)2023, ದಿನಾಂಕ:28.06.2023 ಮತ್ತು 23.08.2023ರ ಮುಖಾಂತರ ಸ್ವೀಕರಿಸಿದ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ 1ನೇ ಉಪ-ನಿಯಮದ ಮೇರೆಗಿನ ಜಿಲ್ಲಾ ಚುನಾವಣಾಧಿಕಾರಿ (ಡಿಇಒ), ಬೆಂಗಳೂರು ಉತ್ತರ ಇವರ ವರದಿ ದಿನಾಂಕ:13.06.2023 ಮತ್ತು 22.08.2023ರ ಪ್ರಕಾರ ಕರ್ನಾಟಕದ ವಿಧಾನಸಭಾ ಸಾರ್ವತ್ರಿಕ-ಚುನಾವಣೆ 2023ರಲ್ಲಿನ **151-ಕೆ.ಆರ್.ಪುರ** ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ **ಶ್ರೀ ಸಿ.ವೆಂಕಟಾಚಲಪತಿ** ಇವರು ಕಾನೂನಿನ ಅಡಿಯಲ್ಲಿ ಅಗತ್ಯಪಡಿಸಿದಂತೆ, ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದರೆಂದು ಹೇಳಲಾಗಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾಧಿಕಾರಿ, **ಬೆಂಗಳೂರು ಉತ್ತರ** ಇವರ ಸದರಿ ವರದಿಯ ಆಧಾರದ ಮೇಲೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸದಿರುವುದಕ್ಕಾಗಿ **ಶ್ರೀ ಸಿ.ವೆಂಕಟಾಚಲಪತಿ** ರವರಿಗೆ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ (5)ನೇ ಉಪ-ನಿಯಮದ ಅಡಿಯಲ್ಲಿ ಭಾರತ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸು ಸಂಖ್ಯೆ: **76/ಕೆಟಿ-ಎಲ್‌ಎ/05/2023/ಸಿಇಎಂಎಸ್‌-II**, ದಿನಾಂಕ: **05ನೇ ಸೆಪ್ಟೆಂಬರ್, 2023** ರಂದು ನೀಡಲಾಗಿರುವುದರಿಂದ; ಮತ್ತು

ಮೇಲೆ ಹೇಳಿದ ಕಾರಣ ಕೇಳುವ ನೋಟಿಸ್‌ನ ಮೂಲಕ ಮತ್ತು ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ (6)ನೇ ಉಪ-ನಿಯಮದ ಅಡಿಯಲ್ಲಿ, ನೋಟಿಸ್ ಸ್ವೀಕರಿಸಿದ ದಿನಾಂಕದಿಂದ 20 ದಿನಗಳ ಒಳಗಾಗಿ ತಮ್ಮ ಲೆಕ್ಕಪತ್ರಗಳನ್ನು ಸಲ್ಲಿಸದಿರುವುದಕ್ಕಾಗಿ ಕಾರಣವನ್ನು ವಿವರಿಸಿ ಆಯೋಗಕ್ಕೆ ಲಿಖಿತದಲ್ಲಿ ಮನವಿ ಸಲ್ಲಿಸುವಂತೆ ಹಾಗೂ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಕೊಡಲು ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸುವಂತೆಯೂ ಸಹ **ಶ್ರೀ ಸಿ.ವೆಂಕಟಾಚಲಪತಿ** ರವರಿಗೆ ನಿರ್ದೇಶಿಸಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾಧಿಕಾರಿಯವರು (ಡಿಇಒ), ಬೆಂಗಳೂರು ಉತ್ತರ ಇವರು ತಮ್ಮ ವರದಿ ಸಂಖ್ಯೆ:ಇಎಲ್‌ಎನ್(ಸಿ)/ಪಿಆರ್/ /2023-24 ದಿನಾಂಕ:17.11.2023 ರಲ್ಲಿ ನಾಗಮಣಿ ಆರ್ (ಪತ್ನಿ) ಇವರಿಗೆ ದಿನಾಂಕ:20.09.2023 ರಂದು ಸದರಿ ಕಾರಣ ಕೇಳಿ ನೋಟೀಸನ್ನು ಜಾರಿ ಮಾಡಲಾಗಿದೆ ಎಂದು ವರದಿ ಮಾಡಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ, ಇವರ ಪತ್ರ ಸಂಖ್ಯೆ, ಡಿಪಿಎಆರ್/26/ಚುವೆಭ (ಅಪರ ಸಿಇಒ-1)2023; ದಿನಾಂಕ:18.11.2023ರ ಮುಖಾಂತರ ಸ್ವೀಕರಿಸಿದ ಅಭ್ಯರ್ಥಿಯ ಲೆಕ್ಕಪತ್ರವನ್ನು ಕುರಿತಾದ ಜಿಲ್ಲಾ ಚುನಾವಣಾಧಿಕಾರಿ, **ಬೆಂಗಳೂರು ಉತ್ತರ** ಇವರ ಪೂರಕ ವರದಿ ಸಂಖ್ಯೆ:ಇಎಲ್‌ಎನ್(ಸಿ)/ಪಿಆರ್/ /2023-24 ದಿನಾಂಕ:17.11.2023 ರ ಅನುಸಾರ, **ಶ್ರೀ ಸಿ.ವೆಂಕಟಾಚಲಪತಿ** ರವರು ಯಾವುದೇ ಮನವಿ ಅಥವಾ ಚುನಾವಣಾ ವೆಚ್ಚಗಳ ಸರಿಯಾದ ಲೆಕ್ಕಪತ್ರದ ವಿವರಪಟ್ಟಿಯನ್ನು ಸಲ್ಲಿಸಿರುವುದಿಲ್ಲವೆಂದು ವರದಿ ಮಾಡಿರುತ್ತಾರೆ. ಅಲ್ಲದೇ, ಸದರಿ ನೋಟೀಸನ್ನು ಸ್ವೀಕರಿಸಿದ ನಂತರವೂ, **ಶ್ರೀ ಸಿ.ವೆಂಕಟಾಚಲಪತಿ** ರವರು ಕಾನೂನಿನ ಅಡಿಯಲ್ಲಿ ನಿಯಮಿಸಲಾದಂತೆ ಭಾರತದ ಚುನಾವಣಾ ಆಯೋಗಕ್ಕೆ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿರುವುದಕ್ಕಾಗಿ ಯಾವುದೇ ಕಾರಣವನ್ನಾಗಲಿ ಅಥವಾ ಯಾವುದೇ ವಿವರಣೆಯನ್ನಾಗಲಿ ನೀಡಿಲ್ಲದಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದಲ್ಲಿ ಈ ಕೆಳಕಂಡಂತೆ ಉಪಬಂಧಿಸಲಾಗಿರುವುದರಿಂದ, ಎಂದರೆ :-

"ಒಬ್ಬ ವ್ಯಕ್ತಿಯು,

(ಎ) ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಅಗತ್ಯಪಡಿಸಿದ ಕಾಲದೊಳಗೆ ಮತ್ತು ಅಗತ್ಯಪಡಿಸಿದ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾನೆಂದು; ಮತ್ತು

(ಬಿ) ಹಾಗೆ ವಿಫಲರಾಗಿರುವುದಕ್ಕೆ ಯಾವುದೇ ಸರಿಯಾದ ಕಾರಣ ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು,

ಚುನಾವಣಾ ಆಯೋಗಕ್ಕೆ ಮನದಟ್ಟಾದರೆ, ಚುನಾವಣಾ ಆಯೋಗವು ರಾಜ್ಯಪತ್ರದಲ್ಲಿ ಪ್ರಕಟವಾದ ಆದೇಶದ ಮೂಲಕ ಅವನು ಅನರ್ಹನಾಗಿದ್ದಾನೆಂದು ಘೋಷಿಸತಕ್ಕದ್ದು ಮತ್ತು ಅಂಥ ಯಾವುದೇ ವ್ಯಕ್ತಿಯನ್ನು ಆ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸತಕ್ಕದ್ದು " ಎಂದು ಉಪಬಂಧಿಸಿರುವುದರಿಂದ; -

ವಾಸ್ತವ ಸಂಗತಿಗಳು ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ, **ಶ್ರೀ ಸಿ.ವೆಂಕಟಾಚಲಪತಿ** ರವರು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾರೆಂದು ಮತ್ತು ಹಾಗೆ ಸಲ್ಲಿಸಲು ವಿಫಲರಾಗಿದ್ದಕ್ಕೆ ಯಾವುದೇ ಸೂಕ್ತ ಕಾರಣವನ್ನು ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು ಆಯೋಗಕ್ಕೆ ಮನವರಿಕೆಯಾಗಿರುವುದರಿಂದ; ಮತ್ತು

ಈಗ, ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು ಸಂಖ್ಯೆ:228, 3ನೇ ಮುಖ್ಯ ರಸ್ತೆ, ಒಂಬಾರ್ ಬಡಾವಣೆ, ಬೆಂಗಳೂರು ಉತ್ತರ, ಕಲ್ಯಾಣನಗರ, ಬೆಂಗಳೂರು-560043ರ ನಿವಾಸಿಯಾಗಿರುವ ಮತ್ತು 2023ರಲ್ಲಿ ಕರ್ನಾಟಕದ 151-ಕೆ.ಆರ್.ಪುರ ವಿಧಾನ ಸಭಾ ಮತಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾಗಿರುವ **ಶ್ರೀ ಸಿ.ವೆಂಕಟಾಚಲಪತಿ** ಇವರನ್ನು ಭಾರತ ಚುನಾವಣಾ ಆಯೋಗದ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ಸಂಸತ್ತಿನ ಉಭಯ ಸದನಗಳ ಅಥವಾ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತಗೊಳ್ಳುವುದಕ್ಕೆ ಮತ್ತು ಸದಸ್ಯರಾಗುವುದಕ್ಕೆ ಅನರ್ಹರಾಗಿದ್ದಾರೆಂದು ಈ ಮೂಲಕ ಘೋಷಿಸಿದೆ.

ಸಹಿ/-

(ಸುಜೀತ್ ಕುಮಾರ್ ಮಿಶ್ರಾ)
ಕಾರ್ಯದರ್ಶಿ

ಇವರಿಗೆ,

ಶ್ರೀ ಸಿ.ವೆಂಕಟಾಚಲಪತಿ,

ಸಂಖ್ಯೆ:228, 3ನೇ ಮುಖ್ಯ ರಸ್ತೆ,

ಒಂಬಾರ್ ಬಡಾವಣೆ, ಬೆಂಗಳೂರು ಉತ್ತರ,

ಕಲ್ಯಾಣನಗರ, ಬೆಂಗಳೂರು-560043.

(ಮಧು ಎ.ಸಿ)

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸು ಇಲಾಖೆ(ಚುನಾವಣೆಗಳು),ಕರ್ನಾಟಕ